



‘ಟುರ್ ಟುಕ್’ ಅನ್ನ ತಲಪತ್ರೆಯೇ.

1971ರ ಮೊದಲು, ‘ಟುರ್ ಟುಕ್’ ಹಳ್ಳಿಯು ಈಗ ಪಾಕಿಸ್ತಾನಕ್ಕೆ ಸೇರಿದ ಬಾಲ್ಯಸ್ಥಾನ ಭಾಗವಾಗಿತ್ತು. ಇದು ಈಗ ಇದು ಭಾರತೀಯ ಸೇನೆಯ ವಶದಲ್ಲಿರುವ ಹಳ್ಳಿ. ಇಲ್ಲಿ ಒಟ್ಟು 1200 ರಷ್ಟು ಜನರಿದ್ದಾರರಂತೆ ಸ್ಥಳೀಯರು ಬಾಲ್ಯ ಎಬು ಭಾವಣೆಯನ್ನು ಮಾತನಾಡುತ್ತಾರೆ. ಜೂನ್ ಕೇಂದ್ರೆಯಲ್ಲಿ ನಮ್ಮ ತಂಡವು ಟುರ್ ಟುಕ್ ಹಳ್ಳಿಗೆ ಹೋಟಿ ಕೊಟ್ಟಿತ್ತು. ಪ್ರವಾಸಿಗರು ತಮ್ಮ ಗುರುತಿನ ಜೀವಿತಯನ್ನು ಗೇಟಿನಲ್ಲಿರುವ ಸೇನಾ ಅಧಿಕಾರ ಕೇರಿಲ್ಲಿ ಕೊಟ್ಟಿ ಮೇಲೆ ಅವರು ಪರಿಶಿಲಿಸಿ, ದೈವರ್ ನ ಲೈಸ್ನೆಸ್ ಅನ್ನು ತಾವು ಇಟ್ಟಿಕೊಂಡು ತಲೆ ಲೆಕ್ಕೆ ಹಾಕಿ ಬಳಗೆ ಬಿಟ್ಟಿರು.

ಗೇಟಿನ ಪಕ್ಕದಲ್ಲಿಯೇ ಸೇನೆಯವರು ನಿರ್ವಹಿಸುತ್ತಿದ್ದ ಪುಟ್ಟ ಕ್ಷಾಂಟೆಸ್ ನಿತ್ಯ. ಅಡುಗೆ ಕೇಂಡೆಯೋಳಗೆ ಇಲ್ಲಾಕಿದಾಗ ಅಲ್ಲಿದ್ದ ಯೋಧರೊಬ್ಬರು ನಮ್ಮನ್ನು ಕನ್ನಡದಲ್ಲಿ ಮಾತನಾಡಿ ಸಂತೋಷಪಡಿಸಿರು. ಅವರು ಬೆಳಗಾವಿಯವರಂತೆ. ಅಲ್ಲಿದ್ದ ಸ್ವಿಕಾರಾನಲ್ಲಿ ಕನ್ನಡ ಹಾಡೊಂದು ತೇಲಿ ಬಂತು. ಅಷ್ಟರಲ್ಲಿ ಡೈಕ್ ಚಲಾಯಿಸಿಕೊಂಡು ಬಂದ ಕೆಲವು ಯುವಕರು ಕನ್ನಡ ಹಾಡಿನ ಲಯಕ್ಕೆ ನರ್ತಿಸಲಾರಂಭಿಸಿದರು. ಹಾಸನ ಮತ್ತು ಅರಾಕೆರಿಯಿಂದ ಬಂದಿದ್ದ ಆ ತಂಡದಲ್ಲಿ ಯುವಕರೂ, ಯುವತಿಯರೂ ಇದ್ದರು. ಒಟ್ಟಿನಲ್ಲಿ, ಕನಾರಟಕದ 10-12 ಮಂದಿ ಅಪರಿಚಿತರು, ಭಾರತ-ಪಾಕಿಸ್ತಾನದ ಗಡಿಯಲ್ಲಿರುವ ಸೇನಾ ಕ್ಷಾಂಟೆಸ್ ನಲ್ಲಿ ಪರಿಚಯ ಮಾಡಿಕೊಂಡ ಸಡಗರದ ಕ್ಷಣಾ ಅದಾಗಿತ್ತು. ಯೋಧರು ತಯಾರಿಸಿಕೊಟ್ಟಿ ಬಿಸಿಬಿಸಿಯಾದ ‘ಮೋಮೋ’

ರುಚಿಯಾಗಿತ್ತು. ಅವರಿಗೆ ಧನ್ಯವಾದ ಸಮರ್ಪಿಸಿ, ಮುಂದುವರಿದೆವು.

ಅನತಿ ದೂರದಲ್ಲಿ ಬಂದು ಶಾಲೆ ಇತ್ತು. ಅಲ್ಲಿದ್ದ ಫಲಕದ ಪ್ರಕಾರ ‘ತ್ವಾಕ್ಸಿ’ ಹಳ್ಳಿಯಲ್ಲಿರುವ ಆ ಶಾಲೆಯನ್ನು 1969ರಲ್ಲಿ ಪಾಕಿಸ್ತಾನವು ಆರಂಭಿಸಿತ್ತು. ಆಮೇಲೆ 1971 ರಲ್ಲಿ ಸೇನೆಯು ಹಳ್ಳಿಯನ್ನು ಭಾರತದ ವಶಕ್ಕೆ ಕೊಟ್ಟಿತ್ತು. ಹೀಗಾಗಿ, ಪಾಕಿಸ್ತಾನದ ಸರಕಾರವು ನಿರ್ಮಿಸಿ, ಭಾರತದ ಸರಕಾರವು ನಿರ್ವಹಿಸುತ್ತಿರುವ ಶಾಲೆಯಿಂದ ಹೆಗ್ಡೆಕೆಯನ್ನು ತ್ವಾಕ್ಸಿ ಶಾಲೆಯು ಪಡೆದಿದೆ.

ಆಮೇಲೆ ಸುಮಾರು ಅರ್ಥ ಗಂಟೆ ಪ್ರಯಾಣಿಸಿ, ಭಾರತ-ಪಾಕಿಸ್ತಾನದ ಸೀಮಾರೆಯೆಯನ್ನು ತಲಪಿ, ಕಂಗೊಳಿಸುತ್ತಿದ್ದ ರಾಷ್ಟ್ರದ್ವಾಜಕ್ಕೆ ವಂದಿಸಿದೆವು. ಕೇವಲ ಹತ್ತಾರು ಅಡಿ ದೂರದಲ್ಲಿ, ತಯಿಯ ಬೇಲೆಯಾಚೆಗಿನ ಸ್ಥಳ ಪಾಕಿಸ್ತಾನ ಇಲ್ಲಿ ಭಾರತ ಮತ್ತು ಪಾಕಿಸ್ತಾನದ ಸರಹಡನ್ನು ಸೂಕ್ತಿಸುವ ಎಕ್ಸೆರ್ಪಿಯ ಬರಹಗಳಿವೆ. ಎತ್ತ ನೋಡಿದರೂ ಹಿಮದ ಚಾದರ ಹೊದ್ದು ಒಳಬೆಟ್ಟಗಳು. ಆಗಾಗ ಓಡಾಡುತ್ತಿರುವ ಸೇನಾ ವಾಹನಗಳು... ಇವಿಟ್ಟು ಬಿಟ್ಟರೆ ನಿಗಳಿಂದ ಮೌನ ಮತ್ತು ಅಸಹನೀಯ ಚಳಿಯು ಈ ಹಿಮ ಕಣೆವೆಯನ್ನು ಆಳುತ್ತಿದೆ.